


ಮೋಕ್ಷಮಾರ್ಗಪ್ರಕಾಶಕ



ಪಂ. ಷೋಭರಮಲ್ಲ



ಮೋಕ್ಷಮಾರ್ಗಪ್ರಕಾಶಕ

ನೂಲ ಲೇಖಕರು :

ಆಚಾರ್ಯಕಲ್ಪ ಪಂಡಿತ ಟೋಡರಮಲ್ಲರು

ಕನ್ನಡ ಅನುವಾದಕರು :

ಶ್ರೀ ಎಂ. ಬಿ. ಪಾಟೀಲರು, ಸೇಡಬಾಳ
ಶಹಾಪುರ-ಬೆಳಗಾವಿ

ಪ್ರಕಾಶಕರು :

ದಿಗಂಬರ ಜೈನ ಟ್ರಸ್ಟ್-ಅಧ್ಯಾತ್ಮ ಪ್ರಕಾಶನ ಸಂಸ್ಥೆ, ಬೆಂಗಳೂರು.



... ..
... ..
... ..
... ..



... ..
... ..
... ..
... ..



ಪ್ರಕಾಶಕೀಯೆ-

'ಮೋಕ್ಷಮಾರ್ಗಪ್ರಕಾಶಕ'ದ ಸರ್ವಾಂಗ ಸುಂದರವಾದ ಈ ಎರಡನೆಯ ಆವೃತ್ತಿಯನ್ನು ಹೊರಗೆ ತರಲು ನಮಗೆ ವಿಶೇಷ ಆನಂದವಾಗುತ್ತಿದೆ. ಏಕೆಂದರೆ ೧೯೮೦ ರಲ್ಲಿ ಪ್ರಕಟವಾದ ಮೊದಲನೆಯ ಆವೃತ್ತಿಯ ಪ್ರತಿಗಳು ಎಂದೋ ತೀರಿ ಹೋಗಿ ಜನರಿಂದ ಸತತವಾಗಿ ಬೇಡಿಕೆ ಬರುತ್ತಿದ್ದರೂ ನಾವು ಕುಂದಕುಂದ ಸಾಹಿತ್ಯವನ್ನು ಕೈಗೆತ್ತಿಕೊಂಡಿರುವುದರಿಂದ ಈ ಕಾರ್ಯವು ಹಾಗೇ ಉಳಿದುಕೊಂಡಿತು. ತಡವಾಗಿಯಾದರೂ ಆಗಲಿ ಒಳ್ಳೆಯಕಾಗದ ಮತ್ತು ಇಡೀ ಗ್ರಂಥವನ್ನು ನೀಲೀ ವರ್ಣದಲ್ಲಿ ಮುದ್ರಿಸಿರುವುದರಿಂದ ಗ್ರಂಥದ ಶೋಭೆಯು ಸ್ವಾಭಾವಿಕವಾಗಿಯೇ ಹೆಚ್ಚಿರುವುದಲ್ಲದೆ ಇಡೀ ಗ್ರಂಥವನ್ನು ಪುನಃ ಪರಿಷ್ಕರಿಸಿ, ಓರೆ-ಕೋರೆಗಳನ್ನು ಸರಿಪಡಿಸಿ ಸಂಪೂರ್ಣ ಶುದ್ಧ ಮೂಲ ಕೃತಿಗೆ ಸರಿ-ಮಿಗಿಲಾಗುವಂತೆ ಮೂಡಿ ಬಂದಿರುವುದು ಈ ಆವೃತ್ತಿಯ ವಿಶೇಷತೆಯಿದೆ.

ಪಂ. ಟೋಡರಮಲ್ಲರ ಸಮಸ್ತ ಜೈನ ಸಿದ್ಧಾಂತಗಳ ಆಳವಾದ ಅಧ್ಯಯನದಿಂದ ಪ್ರಾಪ್ತ ಮಾಡಿಕೊಂಡ ಆತ್ಮಾನುಭೂತಿಯ ಪರಿಪಾಕದಿಂದ ಈ ಉದ್ಯುಕ್ತಿಯ ರಚನೆ ಮಾಡಿರುವುದರಿಂದ ಇದು ಪಂಡಿತ-ಪಾಮರರೆಲ್ಲರನ್ನು ಎಂದರೆ ಸ್ವಾತ್ಮಸುಖದ ಅಪೇಕ್ಷೆಯುಳ್ಳವರೆಲ್ಲರನ್ನು ಸಮಾನರೂಪದಲ್ಲಿ ಆಕರ್ಷಿಸಿದೆ. ಅವರೆಲ್ಲರೂಗಳ ವನಸ್ಸನ್ನು ಸೂರೆಗೊಂಡಿದೆ; ಸೆರೆಹಿಡಿದಿದೆ. ತತ್ ಪರಿಣಾಮವಾಗಿ ಇದು ಭಾರತದ ವಿವಿಧ ಭಾಷೆಗಳಲ್ಲಿ ಅನುವಾದವಾಗಿ ಎಲ್ಲ ಭಾಷೆಯ ಪ್ರತಿಗಳು ಸೇರಿ ಸುಮಾರು ಒಂದು ಲಕ್ಷ ಸಂಖ್ಯೆಯ ಸಮೀಪ ತಲುಪಿರುವುದು ಅದು ತನ್ನದೇ ಆದ ವಿಶೇಷ ವಹಿವೆಯನ್ನು ಎತ್ತಿ ತೋರಿಸುತ್ತದೆಯಲ್ಲದೆ ಲೋಕಪ್ರಿಯತೆಯನ್ನೂ ಸಾರಿ ಹೇಳುತ್ತಿದೆ. ಈ ಗ್ರಂಥದ ಸರ್ವಜನ ವೆಚ್ಚುಗೆಯನ್ನು ವ್ಯಕ್ತಪಡಿಸುವ ಇನ್ನೊಂದು ನಿರರ್ಶನವೆಂದರೆ ಇದು ೧೯೭೦ ರಲ್ಲಿ ದಾತೀ ರಾಮ ಚೇರಿಟೇಬಲ್ ಟ್ರಸ್ಟ್, ದೆಹಲಿಯ ವತಿಯಿಂದ ಉದ್ಯುಕ್ತಿಯಲ್ಲಿ ಅನುವಾದವಾಗಿ ಒಂದು ಸಾವಿರ ಪ್ರತಿಗಳು ಹೊರಬಂದು ಉದ್ಯುಕ್ತಿಯ ಭಾಷಿಗಳನ್ನೂ ಅಧ್ಯಾತ್ಮ ರಸದಲ್ಲಿ ಆಮದು ಮಾಡಿಕೊಂಡಿದೆ.

ಹೀಗೆ ಈ ಮೋಕ್ಷಮಾರ್ಗಪ್ರಕಾಶಕವು ತನ್ನ ಆಂತರಿಕ ಉತ್ತಮತೆಯಿಂದ ವಿವಿಧ ವಂತ-ಪಕ್ಷ-ಪಂಗಡಗಳಿಗೆ ಸೇರಿದ ಜನರ ಮನಸ್ಸಿನಲ್ಲಿರುವ ಭೇದ-ಭಾವಗಳನ್ನೆಲ್ಲ ಮರೆಸಿ ಒಂದು ನೈಜವಾದ ವಸ್ತು ಸ್ವರೂಪದ ಕಡೆಗೆ ಆತ್ಮ ಸ್ವರೂಪದ ಕಡೆಗೆ ಆಕರ್ಷಿಸಿರುವುದು ನಿಜವಾಗಿ ಎಲ್ಲರಿಗೂ ಹೆಮ್ಮೆ ತರುವಂಥ ವಿಷಯವಾಗಿದೆ. ಇಂಥ ಸರ್ವಜನ ಮಾನ್ಯವಾದ ಕೃತಿರತ್ನವನ್ನು ರಚಿಸಿರುವುದರಿಂದಲೇ ಪಂ. ಟೋಡರಮಲ್ಲರನ್ನು ಎಲ್ಲರೂ 'ಪಂಡಿತ ಪ್ರವರ,' 'ಆಚಾರ್ಯಕಲ್ಪ' ಮೊದಲಾಗಿ ಸಂಬೋಧಿಸಿ ತಮ್ಮನ್ನು ತಾವೇ ಗೌರವಿಸಿಕೊಂಡಂತೆ ಇದೆ.

ಸರ್ವ ಜನೋಪಯೋಗಿಯಾದ ಇಂಥ ಒಂದು ಒಳ್ಳೆಯ ಕೃತಿಯನ್ನು ತಮ್ಮ ವಿದ್ವದ್ಧೀಮಂತಿಕೆಯಿಂದ ಆಳವಾದ ಅನುಭವದ ನಿಪುಣತೆಯಿಂದ ಸಾರವತ್ತಾದ ಸ್ವಾರಸ್ಯವಾಗಿ ಕನ್ನಡದಲ್ಲಿ ಇಳಿಸಿಕೊಟ್ಟ ಸೇಡಬಾಳದ ಶ್ರೀ ಎಂ. ಬಿ. ಪಾಟೀಲರನ್ನು ನಾವು ಹಾರ್ದಿಕವಾಗಿ ಅಭಿನಂದಿಸುತ್ತೇವೆ. ಅವರು ನಮ್ಮ ಸಂಸ್ಥೆಯ ಒಂದು ಅಂಗವಾಗಿದ್ದಾರೆಂದು ಹೇಳುವುದಕ್ಕಿಂತ ಇಡೀ ಸಂಸ್ಥೆಯೇ ಅವರಾಗಿದ್ದಾರೆ, ಅವರೇ ಸಂಸ್ಥೆಯಾಗಿದ್ದಾರೆಂದು ಹೇಳುವಲ್ಲಿ ನನಗೆ ಅಧಿಕ ತೃಪ್ತಿಯನಿಸುತ್ತದೆ. ಈ ಮೂತನ್ನು ಕನ್ನಡಿಗರೆಲ್ಲರೂ ಒಪ್ಪುತ್ತಾರೆ.

ಎಂದಿನಂತೆ ಈ ಕೃತಿಯನ್ನು ಸಮಸ್ತ ಕನ್ನಡಿಗರು ಆದರದಿಂದ ಸ್ವಾಗತಿಸಿ ಇದರ ಸದುಪಯೋಗಮಾಡಿಕೊಳ್ಳುತ್ತಾರೆಂಬ ಭರವಸೆಯಿಂದಲೇ ಇದನ್ನು ತಮ್ಮ ಕರಕಮಲಗಳಲ್ಲಿ ಅರ್ಪಿಸುತ್ತಿದ್ದೇನೆ.

ಇನ್ನು ಈ ಕೃತಿಯನ್ನು ಅತ್ಯಂತ ನಿಷ್ಠೆಯಿಂದ ಸರ್ವಾಂಗಸುಂದರವಾಗಿ ಮುದ್ರಿಸಿಕೊಟ್ಟ ವಿಜಯಲಕ್ಷ್ಮಿ ಪ್ರೆಸ್ಸಿನ ಮಾಲಿಕರಿಗೂ ಹಾಗೂ ಅಲ್ಲಿನ ಕುಶಲ ಕರ್ಮಚಾರಿಗಳಿಗೂ ಅನೇಕ ಧನ್ಯವಾದಗಳು.

ಬೆಂಗಳೂರು
೧೫-೮-೧೯೯೪

ಶ್ರೀ ಸಿ. ಬಿ. ಭಂಡಾರಿ
ಅಧ್ಯಕ್ಷ, ದಿಗಂಬರ ಜೈನಟ್ರಸ್ಟ್, ಬೆಂಗಳೂರು

ಪ್ರಸ್ತಾವನೆ

ವಿಶಾಲವಾದ ಭಾರತದೇಶದಲ್ಲಿ ಅನೇಕ ಮಹಾನಗರಗಳಿದ್ದು ಅವೆಲ್ಲವುಗಳಲ್ಲಿ ಗುಲಾಬಿ ನಗರವೆಂದು ಹೆಸರುವಾಸಿಯಾದ-ಇಂದಿನ ರಾಜಸ್ಥಾನದ ರಾಜಧಾನಿಯಾದ ಜೈನಪುರದಲ್ಲಿ-ಜೈನಪುರದಲ್ಲಿ ಇಂದಿಗೆ ಇನ್ನೂರಾ-ಎಪ್ಪತ್ತು ಎಪ್ಪತ್ತೈದು ವರ್ಷಗಳ ಪೂರ್ವದಲ್ಲಿ ಎಲ್ಲರ ಗೌರವ-ಆದರಗಳಿಗೆ, ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾಗಿ ಆದರ್ಶ ಜೀವನ ಬಾಳುತ್ತಿದ್ದ ಪಂ. ಟೋಡರಮಲ್ಲರಂ ಸಮಸ್ತ ಜಿನಾಗಮಗಳ ಆಳವಾದ ಅಧ್ಯಯನದಿಂದ ಸೂಕ್ಷ್ಮವಾದ ಚಿಂತನ-ಮನನಗಳಿಂದ ವಿಶ್ವದ ಸಮಸ್ತ ಪದಾರ್ಥಗಳ ಸ್ವರೂಪವನ್ನೂ ಅದರಲ್ಲಿ ಚಿದಾನಂದ ಸ್ವರೂಪನಾದ ಭಗವಾನ ಆತ್ಮನ ಸ್ವತಂತ್ರ ಅಸ್ತಿತ್ವವನ್ನೂ ತಿಳಿದುಕೊಂಡು ಭೇದ ವಿಜ್ಞಾನದ ಮೂಲಕ ಪರಮ ಪುರುಷಾರ್ಥ ಮಾಡಿ, ಸ್ವಾಭಾವಿಕ ರೀತಿಯಿಂದ ಪ್ರಾಪ್ತವಾಗುವಂಥ ಅಪೂರ್ವ ಆತ್ಮಾನುಭೂತಿಯನ್ನು ಪಡೆದು ಕೊಂಡಿದ್ದರು. ತಮ್ಮ ಅನಾದಿ ಸಂಸಾರವನ್ನು ಸೀಮಿತಮಾಡಿಕೊಂಡಿದ್ದರು.

ಪಂ. ಟೋಡರಮಲ್ಲರಂ ಬಾಲ್ಯದಿಂದಲೇ ಗಂಭೀರಪ್ರಕೃತಿಯ ಅಧ್ಯಾತ್ಮಿಕ ಅಭಿರುಚಿಯುಳ್ಳ ಮಹಾಪುರು-ಷರಿದ್ದರು. ಅವರು ಸ್ವಭಾವದಿಂದ ಅತ್ಯಂತ ಸರಳರು, ವಿವೇಕ ಸಂಪನ್ನರು, ನಿರಭಿಮಾನಿಗಳು, ನಿರಂತರ ಅಧ್ಯ-ಯನ ಶೀಲರು ಸಂಸಾರದಿಂದ ಉದಾಸೀನರು ಆಗಿರುವುದಲ್ಲದೆ ಸಿದ್ಧಾಂತ-ಗ್ರಂಥಗಳ ಯಶಸ್ವೀ ಟೀಕಾಕಾರರು, ಲೋಕಪ್ರಿಯ ಪ್ರವಚನಕಾರರು ದೃಢ ಸಂಕಲ್ಪಿಗಳು, ಆತ್ಮಾನುಭವಿಗಳು ಆಗಿರುವುದರಿಂದ ಅವರ ಆಚಾರ-ವಿಚಾರ, ನಡೆ-ನುಡಿಗಳೆಲ್ಲವೂ ತೀರ ಸ್ವಾಭಾವಿಕವಾಗಿದ್ದವು. ಬಾಹ್ಯಾಡಂಬರದ ವಿರೋಧಿಯಾದ ಅವರ ಮಾತು ಗಳು ಕಟು ಸತ್ಯವಾಗಿದ್ದರೂ ಕರುಣೆಯಿಂದ-ಸಹಾನುಭೂತಿಯಿಂದ ಓತ ಪೋತವಾಗಿದ್ದು ಆತ್ಮನ ಉತ್ಪಾನಕ್ಕೆ ನಿಮಿತ್ತಭೂತವಾಗಿರುತ್ತಿದ್ದವು.

ಸರಸ್ವತಿ ಮಾತೆಯ ಶ್ರೀಮಂತ ಪುತ್ರನಾದ ಪಂ. ಟೋಡರಮಲ್ಲರಂ ಜೀವನವು ಅಧ್ಯಾತ್ಮಿಕ ಸಾಧನೆಗಳಿಂದ ಪರಿಪೂರ್ಣ ತುಂಬಿಹೋಗಿರುವಂತೆ ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿಯೂ ಅವರು ಅಪೂರ್ವ ಕಾಣಿಕೆ ಸಲ್ಲಿಸಿದ್ದರು. ಅವರು ಅಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರವೇಶ ಪಡೆದುಕೊಂಡಂಥ ವಿಕೃತಿಗಳನ್ನು-ರೂಢಿವಾದಗಳನ್ನು ಅತ್ಯಂತ ಸಾರ್ಥಕ ಹಾಗೂ ಸಮರ್ಥರೀತಿಯಿಂದ ತೊಡೆದು ಹಾಕಿದ್ದರಲ್ಲದೆ ಅವನ್ನು ಬೇರು ಸಹಿತ ಕಿತ್ತು ಎಸೆದಿ-ದ್ದರು. ಅವರ ಕಾಲವು ಒಂದು ಸಂಕ್ರಮಣಕಾಲದ ಯುಗವಾಗಿದ್ದು ಆಗ ರಾಜನೀತಿಯಲ್ಲಿ ಅಸ್ಥಿರತೆ, ಸಂಪ್ರದಾ-ಯಗಳಲ್ಲಿ ಬಿಗಿವು, ಸಾಹಿತ್ಯದಲ್ಲಿ ಶೃಂಗಾರದ ಬಾಹುಳ್ಯತೆ, ಧಾರ್ಮಿಕ ಕ್ಷೇತ್ರದಲ್ಲಿ ರೂಢಿವಾದ, ಪಟ್ಟ ಭದ್ರ ಹಿತಾಸಕ್ತಿಗಳ ಕೈವಾಡ, ಆರ್ಥಿಕ ಜೀವನದಲ್ಲಿ ವಿಷಮತೆ ಮತ್ತು ಸಾಮಾಜಿಕ ಜೀವನದಲ್ಲಿ ಬಾಹ್ಯಾಡಂಬರ ಇವೇ ಮೊದಲಾದವುಗಳೆಲ್ಲವೂ ತಮ್ಮ ಚರಮ ಸೀಮೆಯವರೆಗೆ ತಲುಪಿದ್ದು ಅವೆಲ್ಲವುಗಳೊಡನೆ ಇವರು ಹೋರಾಡ ಬೇಕಾಗಿತ್ತು. ಅವರು ಇವೆಲ್ಲ ಸಮಸ್ಯೆಗಳೊಡನೆ ಸಮರ್ಥ ರೀತಿಯಿಂದ ಹೋರಾಡಿದರಲ್ಲದೆ ತಮ್ಮ ಪ್ರಾಣವನ್ನೂ ಪಣಕೊಡ್ಡಿ ಅವನ್ನು ಎದುರಿಸಿದರು.

ಆತ್ಮಾನುಭೂತಿಯ ಉಪಲಬ್ಧಿಯಿಂದ ಸಹಜತೆಗೆ ಮರಳಿದ ಪಂ. ಟೋಡರಮಲ್ಲರಂ ಧರ್ಮದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡದಲ್ಲಿ ಸಿಲುಕಿ ಶೋಷಣೆಗೊಳಗಾಗಿದ್ದ ಜನಸಾಮಾನ್ಯರ ದುಃಖ-ಕಷ್ಟಗಳನ್ನು ನೋಡಿ ಅವರ ಹೃದಯವು ತಲ್ಲಣಿಸಿ ಹೋಗಿತ್ತು. ಅದಕ್ಕಾಗಿ ಅವರು ಜನಸಾಮಾನ್ಯರಲ್ಲಿ ಮನೆ ಮಾಡಿಕೊಂಡಿದ್ದ ಅಂಧ ಶ್ರದ್ಧೆಗಳನ್ನು ಕುರೂಢಿಗಳನ್ನು ಕಳಚಿ ಹಾಕುವ ಸಲುವಾಗಿ ನಿಷೇಧಪರವಾದ ಕಾರ್ಯವನ್ನು ಕೈಕೊಳ್ಳದೆ ವಿಧಿಪೂರ್ವಕವಾಗಿ ಅಧ್ಯಾತ್ಮಿಕ ತತ್ತ್ವಜ್ಞಾನದ ಪ್ರಚಾರ-ಪ್ರಸಾರದ ಕಾರ್ಯವನ್ನು ಕೈಗೆತ್ತಿಕೊಂಡರು. ಅದನ್ನು ಅವರು ಲೇಖನ, ಪ್ರವಚನ ಮೊದಲಾದವುಗಳ ಸಹಾಯದಿಂದ ಮಾಡುತ್ತಿದ್ದರು. ಇದರಿಂದ ಅವರ ಸಂಪರ್ಕವು



ಪರಮಪೂಜ್ಯ ಗುರುದೇವ ಶ್ರೀ ಕಾನಜೀ ಸ್ವಾಮಿಗಳು

ಪ್ರತ್ಯಕ್ಷ-ಪರೋಕ್ಷರೂಪದಿಂದ ಅನೇಕ ಜನರೊಡನೆ ಬರುವುದರಿಂದ ಅದೆಷ್ಟೋ ಜನರು ಅವರ ಪ್ರತಿಭೆಯಿಂದ ಪ್ರಭಾವಿತರಾಗಿ ತತ್ತ್ವದ ಅಭ್ಯಾಸ ಮಾಡತೊಡಗಿದರು. ತತ್ತ್ವದಲ್ಲಿ ಸಂದೇಹ ತಲೆದೋರಿದಾಗಲೆಲ್ಲ ಪ್ರಶೋತ್ತರಗಳ ಮೂಲಕ ಸಂದೇಹ ಪರಿಹರಿಸಿಕೊಳ್ಳುತ್ತಿದ್ದರು.

ಅದೆಷ್ಟೋ ಲಘು ಕರ್ಮಿಗಳೂ ಇವರ ಸಂಪರ್ಕ ಪಡೆದು ತಮ್ಮ ಜೀವನವನ್ನೇ ತಿದ್ದಿಕೊಂಡರೆ ಅದೆಷ್ಟೋ ಜಿಜ್ಞಾಸುಗಳೂ ಇವರ ಸಂಪರ್ಕದಲ್ಲಿ ಬಂದು ವಿದ್ವಾಂಸರಾಗಳಾದರು. ಮತ್ತು ಎಷ್ಟೋ ವಿದ್ವಾಂಸರು ಇವರಿಂದ ಪ್ರೇರಣೆ ಪಡೆದು ಸಾಹಿತ್ಯ ಸೇವೆಯಲ್ಲಿ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡರು. ಇನ್ನೊಂದು ವಿದ್ವಾಂಸರಾದ ಪಂ. ಜಯಚಂದ ಭಾಬಡಾ, ಪಂ. ದಾಲತರಾವಂ ಕಾಸಲೀವಾಲ, ಪಂ. ದೇವಿದಾಸ ಗೋದಾ ಮೊದಲಾದ ಅನೇಕರು ಅತ್ಯಂತ ಉತ್ಸಾಹದಿಂದ ಪಂ. ಟೋಡರಮಲ್ಲರ ಸಾನ್ನಿಧ್ಯದಲ್ಲಿ ಲಾಭ ಪಡೆದು ಅವರಿಂದ ಪ್ರೇರಿತರಾಗಿ ಅವರ ಅನುಕರಣೆ ಮಾಡಿದರು. ಇನ್ನು ಸಹಸ್ರಾರು ಸ್ತ್ರೀ-ಪುರುಷರು ಅವರ ದೈನಿಕ ಶಾಸ್ತ್ರ ಸಭೆಯ ಶ್ರೋತೃಗಳಾಗಿರೂಪುಗೊಂಡರು.

ಪಂ. ಟೋಡರಮಲ್ಲರು ಜೈನದರ್ಶನ ಮತ್ತು ಸಿದ್ಧಾಂತಗಳ ಆಳವಾದ ಅಧ್ಯಯನವನ್ನು ಮಾಡುವುದರ ಜತೆ-ಜತೆಯಲ್ಲೇ ಅವನ್ನು ಆ ಕಾಲದ ಜನರಾಡುವ ಭಾಷೆಯಲ್ಲಿ ಬರೆದಿಡಲೂ ಪ್ರಾರಂಭಿಸಿದ್ದರು. ಅದರಲ್ಲಿ ಅವರು ತಮ್ಮ ದಾರ್ಶನಿಕ ಚಿಂತನೆಯನ್ನು ಜನಸಾಮಾನ್ಯರವರೆಗೆ ತಲುಪಿಸಿ ಅವರನ್ನೂ ಧರ್ಮವರ್ತನೆಯಲ್ಲಿ ಆರೂಢಿ ಮಾಡಿಸುವ ಪ್ರಯತ್ನ ಉಪದೇಶವಿತ್ತರು. ಅವರು ಪ್ರಾಚೀನವಾದ ಜೈನ ಗ್ರಂಥಗಳ ಮೇಲೆ ವಿಸ್ತಾರವೂ, ಆಳವೂ, ಅದ, ಅದರಲ್ಲೂ ಎಲ್ಲರಿಗೆ ಸುಲಭವಾಗಿ ತಿಳಿಯುವಂಥ ಭಾಷಾ ಟೀಕೆಗಳನ್ನು ರಚಿಸಿದ್ದಾರೆ. ಅದರಲ್ಲಿ ಅವರ ಸ್ವತಂತ್ರ ಚಿಂತನೆಯ ಪರಿಣಾಮವಾಗಿ ಅದೆಷ್ಟೋ ಮೂಲಭೂತ ವಿಚಾರಗಳು ದೊರಕುತ್ತವೆ. ಅದರಂತೆ ಅವರ ಕೆಲವು ಸ್ವತಂತ್ರ ಕೃತಿಗಳೂ ಲಭ್ಯವಿವೆ. ಭಾಷಾ ಟೀಕೆಗಳಲ್ಲಿ 'ಸಮ್ಯಗ್ಜ್ಞಾನ ಚಂದ್ರಿಕೆ' ಮೊದಲಾಗಿ ಏಳು ಕೃತಿಗಳಿದ್ದರೆ 'ಮೋಕ್ಷವರ್ತಮಾನಪ್ರಕಾಶಕ' ಮೊದಲಾಗಿ ಐದು ಸ್ವತಂತ್ರ ಕೃತಿಗಳು ಉಪಲಬ್ಧವಿವೆ.

ಈ 'ಮೋಕ್ಷವರ್ತಮಾನಪ್ರಕಾಶಕ'ವು ಅವರ ಸ್ವತಂತ್ರ ಕೃತಿಚಿಂತೆಗಳಲ್ಲಿ ಅತ್ಯಂತ ಮಹತ್ವಪೂರ್ಣವಾದ ಗ್ರಂಥವಾಗಿದೆ. ಇದಕ್ಕೆ ಯಾವುದೇ ಒಂದು ಗ್ರಂಥದ ಆಧಾರವಾಗಿರದೆ ಸಂಪೂರ್ಣ ಜೈನ ಸಾಹಿತ್ಯವೇ ಇದರ ಆಧಾರ ಭೂತವಾಗಿದೆ. ಪಂ. ಟೋಡರಮಲ್ಲರು ಸಂಪೂರ್ಣ ಜೈನ ಸಿದ್ಧಾಂತಗಳನ್ನು ಇದರಲ್ಲಿ ಕ್ರೋಡೀಕರಿಸುವ ಸಾರ್ಥಕ ಪ್ರಯತ್ನ ಮಾಡಬಯಸಿದ್ದರು. ಆದರೆ ನಮ್ಮೆಲ್ಲರ ದುರ್ದೈವದಿಂದ ಈ ಗ್ರಂಥಾರಜವು ಪೂರ್ಣಗೊಳ್ಳಲಿಲ್ಲ. ಒಂದು ವೇಳೆ ಗ್ರಂಥವು ಪೂರ್ಣವಾಗಿದ್ದರೆ ಜೈನ ದರ್ಶನಕ್ಕೆ ಸಂಬಂಧಿಸಿದ ಯಾವುದೇ ಮಾತನ್ನು ಸರಳ, ಸುಲಭ, ಭಾಷೆಯಲ್ಲಿ ತಿಳಿದುಕೊಳ್ಳುವುದಿದ್ದರೆ ನೀವು ಮೋಕ್ಷವರ್ತಮಾನಪ್ರಕಾಶಕ ಗ್ರಂಥವನ್ನು ಅವಲೋಕಿಸಿರೆಂದು ಹೇಳಲು ಯಾರಿಗೂ ಒಂದಿಷ್ಟೂ ಸಂಕೋಚವೆನಿಸುತ್ತಿರಲಿಲ್ಲ.

ಈ ಗ್ರಂಥದ ನಿರರ್ವಣದಲ್ಲಿ ಗ್ರಂಥಕಾರರ ಅಂತಃ ಪ್ರೇರಣೆಯ ಪರಿಣಾಮವೇ ಕಾರಣವಾಗಿದೆ. ಮತ್ತು ಆ ಅಂತಃ ಪ್ರೇರಣೆಗೆ ಪ್ರೇರಕವಾಗಿ ನಿಂತುಕೊಂಡಿರುವುದು ಅಲ್ಪಬುದ್ಧಿಯಂಥ ಜಿಜ್ಞಾಸು ಜೀವರಂಗಳ ಕಿರಿತಾಗಿರುವ ಧರ್ಮಾನುರಾಗವೇ ಇದೆ. ಇದನ್ನು ಹೊರತು ಪಡಿಸಿ ಗ್ರಂಥ ನಿರರ್ವಣದ ಮೂಲದಲ್ಲಿ ಯಾವ ಲೌಕಿಕ ಆಸೆ ಆಕಾಂಕ್ಷೆಗಳಾಗಲಿ, ಪೂಜೆ-ಪ್ರತಿಷ್ಠೆಗಳಾಗಲಿ, ಯಶಸ್ಸು-ಲಾಭಗಳಾಗಲಿ ಯಾವುದೂ ಪ್ರೇರಕವಾಗಿಲ್ಲ. ಆದರೆ ಯಾರಿಗೆ ನ್ಯಾಯ, ವ್ಯಾಕರಣ, ನಯ-ಪ್ರವರ್ತನಗಳ ಜ್ಞಾನವಿಲ್ಲ ಮತ್ತು ಯಾರೂ ಪಾಕೃತ-ಸಂಸ್ಕೃತ ಶಾಸ್ತ್ರಗಳ ಅರ್ಥವನ್ನು ತಿಳಿದುಕೊಳ್ಳುವಲ್ಲಿ ಅಸಮರ್ಥರಿದ್ದಾರೆ, ಅವರ ಸಲುವಾಗಿ ಜನರಾಡುವ ಭಾಷೆಯಲ್ಲಿ ಸುಲಭವಾದ ಗ್ರಂಥವೊಂದನ್ನು ರಚಿಸಿಬೀಕೆಂಬ ಪವಿತ್ರ ಉದ್ದೇಶದಿಂದಲೇ ಈ ಮಹಾನ ಗ್ರಂಥದ ನಿರರ್ವಣವಾಗಿದೆ.

ಉಪಲಬ್ಧ ಮೋಕ್ಷವರ್ತಮಾನಪ್ರಕಾಶಕದಲ್ಲಿ ಒಟ್ಟು ಒಂಭತ್ತು ಅಧಿಕಾರಗಳಿದ್ದು ಮೊದಲಿನ ಎಂಟು ಅಧಿಕಾರಗಳಂತೂ ಪೂರ್ಣವಾಗಿ ಹೋಗಿವೆ; ಆದರೆ ಒಂಭತ್ತನೆಯ ಅಧಿಕಾರವು ಮಾತ್ರ ಅಪೂರ್ಣವಾಗಿಯೇ ಉಳಿದು ಕೊಂಡಿದೆ. ಈ ಅಧಿಕಾರದಲ್ಲಿ ಯಾವ ಪ್ರಕಾರ ನಿಷಯ (ಸಮ್ಯಗ್ದರ್ಶನ) ವನ್ನು ಎತ್ತಿಕೊಳ್ಳಲಾಗಿದೆ ಅದಕ್ಕೆ

